



ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

Bangalore Development Authority

ಸಂಖ್ಯೆ: ಬೆಂ.ಅ.ಪ್ರಾ/ಅಸ/ಅಅ-3/ತಾಸ-2/ಸ್ವಾಧೀನ ಪತ್ರ/ಟಿ-193/2022-23
No.

ಅನುಸೂಚಿ-9
(ಉಪವಿಧಿ ಸಂಖ್ಯೆ: 5.5.1)
ಸ್ವಾಧೀನಾನುಭವ ಪತ್ರ


ದಿನಾಂಕ: 06/08/2022
Date: 06/08/2022
ಅಭಿಯಂತರ ಸದಸ್ಯರವರ ಕಛೇರಿ,
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ,
ಬೆಂಗಳೂರು, ದಿನಾಂಕ:___/___/2022.

ಬೆಂಗಳೂರು ಜಿಲ್ಲೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಮಲ್ಲಸಂದ್ರ ಗ್ರಾಮದ ಸರ್ವೆ ನಂ.3/3, 7, 8, 9/2ಎ, 9/2(ಬಿ1) ಮತ್ತು 26/1(ಪಿ) ರಲ್ಲಿ ಕಟ್ಟಡ-1 (ಟವರ್-1ಎ, 1ಬಿ, 1ಸಿ, 1ಡಿ), ಕಟ್ಟಡ-2 (ಟವರ್-2ಎ, 2ಬಿ, 2ಸಿ, 2ಡಿ, 2ಇ), ಕಟ್ಟಡ-3 (ಟವರ್-3ಎ, 3ಬಿ, 3ಸಿ, 3ಡಿ, 3ಇ), ಕಟ್ಟಡ-4 (ಟವರ್-4ಎ, 4ಬಿ), ಕಟ್ಟಡ-5 (ಟವರ್-5ಎ, 5ಬಿ), ಕಟ್ಟಡ-6 (ಟವರ್-6), ಕಟ್ಟಡ-7 (ರೀಟೈಲ್) ರಲ್ಲಿ ಒಟ್ಟು 2082 ವಸತಿ ಘಟಕಗಳ ಬಹುಮಹಡಿ ವಸತಿ ಸಮುಚ್ಚಯ ಕಟ್ಟಡಗಳು & ಕ್ಲಬ್‌ಹೌಸ್ ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿಗೆ ಪ್ರಾಧಿಕಾರದ ಮಾನ್ಯ ಆಯುಕ್ತರವರು ಆದೇಶ ಸಂಖ್ಯೆ:4142, ದಿನಾಂಕ:22-12-2016 ರಂದು ಅನುಮೋದನೆ ನೀಡಿರುವ ಮೇರೆಗೆ ಪ್ರಾಧಿಕಾರದಿಂದ ಸಂಖ್ಯೆ:ಬೆಂ.ಅ.ಪ್ರಾ/ನಮ/ಅಸ/ಅಅ-1/ತಾಸ-2/ದ/16/2016-17, ದಿನಾಂಕ:28-12-2016 ರಂದು ಮರುಮಾರ್ಪಡಿತ ನಕ್ಷೆ ಮಂಜೂರಾತಿ ನೀಡಲಾಗಿರುತ್ತದೆ.

ತದನಂತರ ಕಟ್ಟಡ-4 (ಟವರ್-4ಎ, 4ಬಿ) ಮತ್ತು ಕಟ್ಟಡ-5 (ಟವರ್-5ಎ, 5ಬಿ) ರಲ್ಲಿ ಒಟ್ಟು 448 ವಸತಿ ಘಟಕಗಳಿಗೆ ಪ್ರಾಧಿಕಾರದಿಂದ ಸಂಖ್ಯೆ:BDA/EM/EO-1/TA-2/CC/T-220/2018-19, ದಿನಾಂಕ:06-10-2018 ರಂದು ಹಾಗೂ ಕಟ್ಟಡ-1 (ಟವರ್-1ಸಿ, 1ಡಿ), ಕಟ್ಟಡ-2 (ಟವರ್-2ಸಿ, 2ಡಿ, 2ಇ), ಕಟ್ಟಡ-3 (ಟವರ್-3ಸಿ, 3ಡಿ, 3ಇ) ರಲ್ಲಿ ಒಟ್ಟು 862 ವಸತಿ ಘಟಕಗಳು & ಕ್ಲಬ್ ಹೌಸ್ ಕಟ್ಟಡಗಳಿಗೆ ಪ್ರಾಧಿಕಾರದಿಂದ ಸಂಖ್ಯೆ:ಬೆಂ.ಅ.ಪ್ರಾ/ಅಸ/ಅಅ-1/ತಾಸ-2/ಪ್ರಾಪ್ರಪ/ಟಿ-347/2019-20, ದಿನಾಂಕ:04-12-2019 ರಂದು ಮತ್ತು ಕಟ್ಟಡ-1 (ಟವರ್-1ಎ, 1ಬಿ), ಕಟ್ಟಡ-2 (ಟವರ್-2ಬಿ) ರಲ್ಲಿ ಒಟ್ಟು 342 ವಸತಿ ಘಟಕಗಳಿಗೆ ಪ್ರಾಧಿಕಾರದಿಂದ ಸಂಖ್ಯೆ:ಬೆಂ.ಅ.ಪ್ರಾ/ಅಸ/ಅಅ-3/ತಾಸ-2/ಪ್ರಾಪ್ರಪ/ಟಿ-278/2021-22, ದಿನಾಂಕ:28-02-2022 ರಂದು ಪ್ರಾರಂಭಿಕ ಪ್ರಮಾಣ ಪತ್ರ ನೀಡಲಾಗಿರುತ್ತದೆ.

ಮುಂದುವರಿದು, ಅಭಿವೃದ್ಧಿದಾರರಾದ ತಾವು ಮಂಜೂರಾದ ಮರುಮಾರ್ಪಡಿತ ನಕ್ಷೆಯಲ್ಲಿ ಕೆಲವು ಬದಲಾವಣೆ ಮಾಡಿ ಕಟ್ಟಡ-1 (ಟವರ್-1ಸಿ, 1ಡಿ), ಕಟ್ಟಡ-2 (ಟವರ್-2ಸಿ, 2ಡಿ, 2ಇ), ಕಟ್ಟಡ-3 (ಟವರ್-3ಇ), ಕಟ್ಟಡ-4 (ಟವರ್-4ಎ, 4ಬಿ), ಕಟ್ಟಡ-5 (ಟವರ್-5ಎ, 5ಬಿ) ರಲ್ಲಿ ಒಟ್ಟು 1102 ವಸತಿ ಘಟಕಗಳ ಬಹುಮಹಡಿ ವಸತಿ ಸಮುಚ್ಚಯ ಕಟ್ಟಡ & ಕ್ಲಬ್‌ಹೌಸ್ ಕಟ್ಟಡಗಳ ನಿರ್ಮಾಣವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿ, ಸದರಿ ಕಟ್ಟಡಗಳಿಗೆ ಯಥಾಸ್ಥಿತಿ ನಕ್ಷೆ ಮಂಜೂರಾತಿ ಮತ್ತು ಭಾಗಶಃ ಸ್ವಾಧೀನಾನುಭವ ಪತ್ರವನ್ನು ನೀಡುವಂತೆ ದಿನಾಂಕ:01-07-2022 ರಂದು ಕೋರಿರುತ್ತೀರಿ. ಅದರಂತೆ ಪ್ರಾಧಿಕಾರದ ಮಾನ್ಯ ಆಯುಕ್ತರವರು, ಆದೇಶ ಸಂಖ್ಯೆ:2635, ದಿನಾಂಕ:14-07-2022 ರಂದು ಸದರಿ ಕಟ್ಟಡಗಳಿಗೆ ಯಥಾಸ್ಥಿತಿ ನಕ್ಷೆ ಮಂಜೂರಾತಿ ಮತ್ತು ಭಾಗಶಃ ಸ್ವಾಧೀನಾನುಭವ ಪತ್ರವನ್ನು ನೀಡಲು ಅನುಮೋದನೆ ನೀಡಿರುತ್ತಾರೆ.

ಅದರಂತೆ, ಮೇಲ್ಕಂಡ ಕಟ್ಟಡಗಳು ಯಥಾಸ್ಥಿತಿ ನಕ್ಷೆಯಂತೆ ಪೂರ್ಣಗೊಂಡಿರುವುದಾಗಿ ತಾವು ಹಾಗೂ ನೊಂದಾಯಿತ ವಾಸ್ತು ಶಿಲ್ಪಿ/ಇಂಜಿನಿಯರ್/ಮೇಲ್ವಿಚಾರಕರು ನೀಡಿದ ದೃಢೀಕರಣದ ಆಧಾರದ ಮೇಲೆ ಮತ್ತು ಸದರಿ ಕಟ್ಟಡಗಳನ್ನು ಕಾರ್ಯಪಾಲಕ ಅಭಿಯಂತರರು (ದಕ್ಷಿಣ) ರವರು ಪರಿಶೀಲಿಸಿ, ಅಭಿಯಂತರ ಅಧಿಕಾರಿ-3, ಬೆಂ.ಅ.ಪ್ರಾ. ರವರಿಗೆ ಸಲ್ಲಿಸಿರುವ ಸ್ಥಳ ಪರಿಶೀಲನಾ ವರದಿಯು ತಲುಪಿದ್ದು, ಸದರಿ ವರದಿಯನ್ವಯ ಕಟ್ಟಡದ ನಿರ್ಮಾಣ ಕಾರ್ಯವು ತಾವು ಸಲ್ಲಿಸಿದ್ದ ಯಥಾಸ್ಥಿತಿ ನಕ್ಷೆಯಂತೆ ಪೂರ್ಣಗೊಂಡಿರುವುದು ಮನವರಿಕೆಯಾಗಿ, ಯಥಾಸ್ಥಿತಿ ನಕ್ಷೆ ಮಂಜೂರಾತಿ ಪತ್ರವನ್ನು ಈ ಕಛೇರಿ ಪತ್ರ ಸಂಖ್ಯೆ:ಬೆಂ.ಅ.ಪ್ರಾ/ನಮ/ಅಸ/ಅಅ-3/ತಾಸ-2/ದ/15/2022-23, ದಿನಾಂಕ:27-07-2022 ರಂದು ನೀಡಲಾಗಿರುತ್ತದೆ.


ಆಯುಕ್ತರ ಪರವಾಗಿ 28/8/22
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಶ್ರೀಬೆಂಗಳೂರು.

... 2/-

ಆದುದರಿಂದ, ಮಲ್ಲಸಂದ್ರ ಗ್ರಾಮದ ಸರ್ವೆ ನಂ.3/3, 7, 8, 9/2ಎ, 9/2(ಬಿ1) ಮತ್ತು 26/1(ಪಿ) ರಲ್ಲಿ ಈ ಕೆಳಕಂಡಂತೆ ನಿರ್ಮಿಸಿರುವ ;

Building Details	Tower Details	No of Floors	No of Units
Building-1	Tower-1C	1BF+GF+14UF	106 + 13 EWS
	Tower-1D		60 + 59 EWS
Building-2	Tower-2C	1BF+GF+13UF	104
	Tower-2D		104
	Tower-2E		104
Building-3	Tower-3E	1BF+GF+13UF	104
Building-4	Tower-4A	1BF+GF+14UF	112
	Tower-4B		112
Building-5	Tower-5A		112
	Tower-5B		112
Club house	--	1BF+GF	--
Total			1030 + 72 EWS = 1102

ಕ್ಲಬ್‌ಹೌಸ್ ಒಳಗೊಂಡ ಬಹುಮಹಡಿ ವಸತಿ ಸಮುಚ್ಚಯ ಕಟ್ಟಡಗಳಿಗೆ ಈ ಕೆಳಕಂಡ ಷರತ್ತುಗಳಿಗೊಳಗೊಳಪಡಿಸಿ ಭಾಗಶಃ ಸ್ವಾಧೀನಾನುಭವ ಪತ್ರ ನೀಡಲಾಗಿದೆ.


ಪಾಲಿಸಬೇಕಾದ ಷರತ್ತುಗಳು

- 1) ಟವರ್-1ಎ, 1ಬಿ, 2ಎ, 2ಬಿ, 3ಎ, 3ಬಿ, 3ಸಿ, 3ಡಿ, 6, ರೀಟೈಲ್ ಗಳನ್ನು ಹೊರತುಪಡಿಸಿ ಟವರ್-1ಸಿ & ಟವರ್-1ಡಿ, ಟವರ್-2ಸಿ, ಟವರ್-2ಡಿ, ಟವರ್-2ಇ, ಟವರ್-3ಇ, ಟವರ್-4ಎ, ಟವರ್-4ಬಿ, ಟವರ್-5ಎ, ಟವರ್-5ಬಿ & ಕ್ಲಬ್ ಹೌಸ್ ಗಳಿಗೆ ಪ್ರಾಧಿಕಾರದಿಂದ ಈ ಹಿಂದೆ ಪಡೆದಿರುವ ಮರುಮಾರ್ಪಾಡಿತ ನಕ್ಷೆ ಮಂಜೂರಾತಿ ಪತ್ರ ಸಂಖ್ಯೆ:ಬೆಂಗಳೂರು/ನಮ/ಅಸ/ಅಲ-1/ತಾಸ-2/ದ/16/2016-17, ದಿ:28.12.2016 ಅನ್ನು ರದ್ದುಪಡಿಸಿದೆ.
- 2) ವಾಹನ ನಿಲುಗಡೆ ಪ್ರದೇಶಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸಿ ವಾಹನ ನಿಲುಗಡೆಗೆ ಮಾತ್ರ ಉಪಯೋಗಿಸತಕ್ಕದ್ದು.
- 3) ಬಳಸುವ ನೀರಿಗಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಉತ್ತಮ ರೀತಿಯಿಂದ ನಿರ್ವಹಿಸಿ ಸಂಗ್ರಹಿಸಿದ ನೀರನ್ನು ಗೃಹ ಬಳಕೆಗಾಗಿ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು.
- 4) ಒಳಚರಂಡಿ ವ್ಯವಸ್ಥೆಗಾಗಿ ಸ್ಥಾಪಿಸಿದ ಶುದ್ಧೀಕರಣ ಘಟಕವನ್ನು (S.T.P) ಯಾವಾಗಲೂ ಸುಸ್ಥಿತಿಯಲ್ಲಿರುವುದು ಹಾಗೂ ಶುದ್ಧೀಕರಿಸಿದ ನೀರನ್ನು ಮನೆಗಳಲ್ಲಿ ಶೌಚಾಲಯ Gardening ಹಾಗೂ ಗಿಡಮರ, Lawnಗಳಿಗಾಗಿ ಕಡ್ಡಾಯವಾಗಿ ಉಪಯೋಗಿಸತಕ್ಕದ್ದು. ಯಾವುದೇ ಕಾರಣಕ್ಕೂ Sewage ನೀರನ್ನು ಹೊರಗಡೆ ಬಿಡತಕ್ಕದ್ದಲ್ಲ.
- 5) ಅಭಿವೃದ್ಧಿದಾರರು ಕಟ್ಟಡ ಸ್ವಾಧೀನಪಡಿಸಿಕೊಂಡ ನಂತರ, ಬಿಬಿಎಂಪಿ/ಬಿಡಿಎ/ Statutory Bodies ಗಳು ಇನ್ನಾವುದೇ ಶುಲ್ಕಗಳನ್ನು ವಿಧಿಸಿದಲ್ಲಿ ಅದನ್ನು ಸಂದಾಯ ಮಾಡತಕ್ಕದ್ದು.
- 6) ಅರ್ಜಿದಾರರು ಕಟ್ಟಡಕ್ಕೆ ಬೇಕಾದ ವಿದ್ಯುಚ್ಛಕ್ತಿಯ ಪರ್ಯಾಯ ವ್ಯವಸ್ಥೆಗಾಗಿ ಸೋಲಾರ್ ಉಪಕರಣಗಳನ್ನು ಅಳವಡಿಸಿಕೊಳ್ಳತಕ್ಕದ್ದು.
- 7) ಕಟ್ಟಡದ ಗುಣಮಟ್ಟ, ಸುರಕ್ಷತೆ ಹಾಗೂ ವಿನ್ಯಾಸಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯಾವುದೇ ರೀತಿಯಿಂದ ಜವಾಬ್ದಾರಾಗಿರುವುದಿಲ್ಲ. ಈ ಅಂಶಗಳ ಪೂರ್ಣ ಜವಾಬ್ದಾರಿಯು ಅಭಿವೃದ್ಧಿದಾರರದ್ದೇ ಆಗಿರುತ್ತದೆ.
- 8) ಅರ್ಜಿದಾರರು ನೀರು ಸರಬರಾಜಿಗಾಗಿ ಸಂಬಂಧಪಟ್ಟ ಇಲಾಖೆಯನ್ನು (BWSSB) ಅವಲಂಬಿಸದೆ ನೀರಿಗಾಗಿ ತಮ್ಮ ಸ್ವಂತ ವ್ಯವಸ್ಥೆ ಮಾಡಿಕೊಳ್ಳುವುದು.
- 9) ಅರ್ಜಿದಾರರು ಯಾವುದೇ ರೀತಿಯ ಪ್ಲಾಸ್ಟಿಕ್, ಪೇಪರ್, ಗಾರ್ಬೇಜ್ ಇತ್ಯಾದಿ ತ್ಯಾಜ್ಯಗಳನ್ನು ಸಂಗ್ರಹಿಸಿ Dry waste ಮತ್ತು Wet waste ಅನ್ನು ಬೇರ್ಪಡಿಸಿ ನಿಗದಿತ ಸ್ಥಳಕ್ಕೆ ಸಾಗಿಸಲು ಸೂಕ್ತ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಿಕೊಳ್ಳತಕ್ಕದ್ದು.
- 10) ಅಭಿವೃದ್ಧಿದಾರರು ಭದ್ರತಾ ಸಿಬ್ಬಂದಿಯವರನ್ನು ನೇಮಿಸಿ ಕಟ್ಟಡದ ಪ್ರವೇಶ ದ್ವಾರದಲ್ಲಿ ಒಳಬರುವ ಹಾಗೂ ಹೊರಹೋಗುವ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು.

Shanishara Jimek
 ಅಭಿವೃದ್ಧಿ ಪ್ರಾಧಿಕಾರ
 ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
 ಬೆಂಗಳೂರು.

....3/-

- 11) ಅಭಿವೃದ್ಧಿದಾರರು ಯೋಜನೆಯ ಒಳಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳತಕ್ಕದ್ದು.
- 12) ಅರ್ಜಿದಾರರು ಕಟ್ಟಡದ ಸ್ವಾಧೀನಾನುಭವ ಪತ್ರ ಪಡೆಯಲು ಯಾವುದೇ ತಪ್ಪು ದಾಖಲೆಗಳನ್ನೇನಾದರೂ ಸಲ್ಲಿಸಿರುವುದು ಕಂಡುಬಂದಲ್ಲಿ ಅರ್ಜಿದಾರರಿಗೆ ಯಾವುದೇ ಮುನ್ಸೂಚನೆ ನೀಡದೆ ಯಥಾಸ್ಥಿತಿ ನಕ್ಷೆ ಮಂಜೂರಾತಿ ಹಾಗೂ ಸ್ವಾಧೀನಾನುಭವ ಪತ್ರವನ್ನು ರದ್ದುಪಡಿಸಲಾಗುವುದು ಹಾಗೂ ಕಾನೂನು ರೀತ್ಯಾ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
- 13) ಇತ್ತೀಚಿನ ಸರ್ಕಾರಿ ಆದೇಶ ಸಂಖ್ಯೆ: ನಅಇ/536/ಬೆಂಭೂಸ್ವಾ/2017, ದಿನಾಂಕ: 16.03.2019 ರನ್ವಯ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅಪೀಲು ಸಂಖ್ಯೆ: 5016//2016 ರ ಷರತ್ತಿಗೊಳಪಟ್ಟಿರುತ್ತದೆ (NGT ಬಫರ್ ಗೆ ಸಂಬಂಧಿಸಿದಂತೆ).
- 14) ಅಭಿವೃದ್ಧಿದಾರರು ವಾಹನ ನಿಲುಗಡೆ ಸ್ಥಳದಲ್ಲಿ ಕಡ್ಡಾಯವಾಗಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಪಾಯಿಂಟ್ ಗಳನ್ನು ಅಳವಡಿಸತಕ್ಕದ್ದು.
- 15) ಅಭಿವೃದ್ಧಿದಾರರು ಸಿಟಿ ಮಾಸ್ಟರ್ ಪ್ಲಾನ್ ಗಳಲ್ಲಿ ವಿದ್ಯುತ್ ವಾಹನಗಳ ಚಾರ್ಜಿಂಗ್ ಗಳಿಗೆ ಸೂಕ್ತವಾದ ಮೀಸಲು ಸ್ಥಳಗಳನ್ನು ಕಾಯ್ದಿರಿಸತಕ್ಕದ್ದು.
- 16) ಅಭಿವೃದ್ಧಿದಾರರು ಬೆಟರ್ ಮೆಂಟ್ ತೆರಿಗೆ ಪಾವತಿಸುವ ಕುರಿತು ಮಾನ್ಯ ಉಚ್ಚ ನ್ಯಾಯಾಲಯದ ನೀಡುವ 45727-45730/2011 (ಬೆಂಅಪ್ರಾ), ದಿನಾಂಕ: 03.09.2012ರ ತೀರ್ಮಾನದ ವಿರುದ್ಧ ಪ್ರಾಧಿಕಾರವು ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದು, ಮೇಲ್ಮನವಿಯ ಕುರಿತು ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧರಾಗಿರಲು ಷರತ್ತಿಗೆ ಒಳಪಡಿಸಲಾಗಿದೆ.
- 17) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಗಿಂದಾಗ್ಗೆ ವಿಧಿಸುವ ಷರತ್ತುಗಳಿಗೆ ಅರ್ಜಿದಾರರು ಭದ್ಧರಾಗಿರತಕ್ಕದ್ದು.


ಅಯ್ಯಪ್ಪರ ಮಠಾಧಿಪತಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು. 

ರವರಿಗೆ,

ಮೆ|| ಕೆಪ್ಪಲ್ ಪುರವಂಕರ ಡೆವಲಪ್‌ಮೆಂಟ್ ಪ್ರೈವೇಟ್ ಲಿಮಿಟೆಡ್,
(ಜಿ.ಪಿ.ಎ. ಹೋಲ್ಡರ್ ಆದ ಮೆ|| ಪುರವಂಕರ ಲಿಮಿಟೆಡ್),
#130/1, ಹಲಸೂರು ರಸ್ತೆ,
ಬೆಂಗಳೂರು - 560 042.

ಪ್ರತಿಯನ್ನು,

- ಕಾರ್ಯಪಾಲಕ ಅಭಿಯಂತರರು (ದಕ್ಷಿಣ) ರವರಿಗೆ ಮಾಹಿತಿಗಾಗಿ ಹಾಗೂ ಮುಂದಿನ ಸೂಕ್ತ ಕ್ರಮಕ್ಕಾಗಿ ರವಾನಿಸಿದೆ.